




**ಬ್ರಹ್ಮತ್ವ ಬೆಂಗಳೂರು ಮಹಾನಗರ ಪಾಲಿಕೆ**  
**ಅಲಸೂರು ರೆಫರಲ್ ಆಸ್ತ್ರೀ**

ಮಾಹಿತಿ ಹಕ್ಕು ಕಾಯ್ದೆ – 2005 ಸೆಕ್ಷನ್ 4(1) (ಬಿ)ರ ಅನ್ವಯ ಪ್ರಕಟಿಸಿದ್ದ  
ಅಲಸೂರು ರೆಫರಲ್ ಆಸ್ತ್ರೀಯ ಕಾರ್ಯಗಳು ಮತ್ತು ಕರ್ತವ್ಯಗಳು:  
**2013 – 2014**

**4 (1)(b)(i)- ಅ**

ಕ್ರ.ಸಂ	ಸಂಸ್ಥೆಯ ಹೆಸರು	ವಿಳಾಸ	ಗುರಿಗಳು
1	ಅಲಸೂರು ರೆಫರಲ್ ಆಸ್ತ್ರೀ	ಅಲಸೂರು ರೆಫರಲ್ ಆಸ್ತ್ರೀ, ಕೇಂಪ್ಲೈಡ್ ರಸ್ತೆ, ಅಲಸೂರು ಬೆಂಗಳೂರು - 08. ದೂರವಾಣಿ: 22975876	ತಾಯಿ ಹಾಗೂ ಮಕ್ಕಳ ಆರೋಗ್ಯ ಸಂರಕ್ಷಕೆ. (ತಾಯಿಂದಿರ ಹಾಗೂ ಮಕ್ಕಳ ಮರಣ ಪ್ರಮಾಣ ಇಳಿಸುವುದು).

**4 (1)(b)(i)- ಅ:-ರಚನೆ:**



**ಆಸ್ತ್ರೀಯ ಕಾರ್ಯ ಚಟುವಟಿಕೆಗಳು:-**

ಅಲಸೂರು ರೆಫರಲ್ ಆಸ್ತ್ರೀಯಲ್ಲಿ ನೀಡುತ್ತಿರುವ ಸೇವಾ ಸೌಲಭ್ಯಗಳ ವಿವರಗಳು.  
ನಾಗರೀಕರು ಈ ಕೆಳಕಂಡ ಆರೋಗ್ಯ ಸೇವಾ ಸೌಲಭ್ಯಗಳನ್ನು ನಗರ ಪಾಲಿಕೆಯ ಏಲ್ಲ ಆಸ್ತ್ರೀಗಳಲ್ಲಿ ಪಡೆದುಕೊಳ್ಳಬಹುದಾಗಿದೆ.

### ಅ. ಹೊರ ರೋಗಳ ಸೇವೆಗಳು

- ಸಂತಾನೋಷ್ಟಿ ಹಾಗೂ ಮಗುವಿನ ಆರೋಗ್ಯ ಕಾರ್ಯಕ್ರಮ
  - 1.) ಗಭಿರಣ ಆರ್ಥಿಕ.
  - 2.) ಬಾಣಂತಿ ಆರ್ಥಿಕ.
  - 3.) ಪುಟುಂಬ ಕಲ್ಯಾಣ ಕಾರ್ಯಕ್ರಮ.
- ರಕ್ಷಣಾ ಚಿಕಿತ್ಸೆ (ಪಳು ಮಾರಕ ರೋಗಗಳನ್ನು ತಡೆಗಟ್ಟಲು ಲಿಂಕಾ ಕಾರ್ಯಕ್ರಮ)
- ಹೆಚ್.ಎ.ವಿ. / ಏಡ್. ಬಗ್ಗೆ ಆಪ್ತ ಸಮಾಲೋಚನೆ ಹಾಗೂ ತಪಾಸನೆ.
- ಕ್ಯಾನ್ಸರ್ ರೋಗಗಳ ಪರೀಕ್ಷೆಯನ್ನು ಹಾಗೂ ಪತ್ತೆ ಮಾಡುವುದು.
- ಪುಟುಂಬ ಕಲ್ಯಾಣ ಆಪ್ತ ಸಮಾಲೋಚನೆ.
- ಕ್ಷಯ ರೋಗ ತಪಾಸನೆ. ಮತ್ತು ಚಿಕಿತ್ಸೆ (ಡಾಟ್ಸ್)
- ಪ್ರಯೋಗಶಾಲಾ ಸೌಲಭ್ಯಗಳು.
- ನಾಯಿ ಕಡಿತಕ್ಕ ಒಳಪಟ್ಟವರಿಗೆ ಹುಟ್ಟು ಮದ್ದ ನೀಡುವುದು
- ಜನನಾಂಗ ಮಾರ್ಗದ ಸೋಂಕು / ಲೈಂಗಿಕ ಸಂಪರ್ಕ ಸೋಂಕು ರೋಗಿಗಳಿಗೆ ಅರಿವು ಮೂಡಿಸುವುದು, ತಪಾಸನೆ ಹಾಗೂ ಚಿಕಿತ್ಸೆ.
- ಮಲೀರಿಯಾ ರಕ್ತ ಲೇಪನ ಸಂಗ್ರಹ ಮತ್ತು ಚಿಕಿತ್ಸೆ.
- ಸಾಮಾನ್ಯ ಶಾಖಾ ಲೆಗಳಿಗೆ ಚಿಕಿತ್ಸೆ.
- ಸಾಂಕ್ರಾನಿಕ ರೋಗ ನಿಯಂತ್ರಣಕ್ಕೆ (ವಿಶೇಷವಾಗಿ ಬೇಸಿಗೆ ಕಾಲದಲ್ಲಿ) ಸಹಾಯ ವೇದಿಕೆ ಸೌಲಭ್ಯ ನೀಡಲಾಗುತ್ತದೆ.

### ಆ. ಒಳ ರೋಗಳ ಸೇವೆಗಳು

- ಎಲ್ಲಾ ಹೆರಿಗೆ ಆಸ್ಟ್ರೋಗಳಲ್ಲಿ ಸಾಮಾನ್ಯ ಹೆರಿಗೆಯ ಸೇವೆ
- ಶಿಶು ಸ್ನೇಹಪರ ಆಸ್ಟ್ರೆ
- ಸಂತಾನ ಹರಣ ಶಸ್ತ್ರ ಚಿಕಿತ್ಸೆಗಳು – ಟ್ರಾನ್ಸ್‌ಫೆಕ್ಟ್‌ಪ್ರೋಟ್ರೆನ್, ಉದರ ದರ್ಕ್‌ಕ, ನೋಸ್ಕೂಲ್‌ಪಲ್‌ ವ್ಯಾಸಕ್ಕೆಯಿಲ್ಲ.
- ವೃದ್ಧಕ್ಕೆಯ ಗಭರಣೆ
- ಹೆರಿಗೆ ಸಮಯದಲ್ಲಿ ತಾಯಿಯಿಂದ ಮಗುವಿಗೆ ಹರಡುವ ಹೆಚ್.ಎ.ವಿ. ರೋಗವನ್ನು ತಡೆಗಟ್ಟಬುದು
- ಎನ್.ಎಸ್.ಟಿ ಮತ್ತು ಡಾಫ್ಲರ್ ಸೌಲಭ್ಯ
- ಗಂಡಾಂತರ ಹೆರಿಗೆ ಸೌಲಭ್ಯ
- ಸಿಜೆರಿಯನ್ ಹಾಗೂ ವಿವಿದ ರೀತಿಯ ಶಸ್ತ್ರ ಚಿಕಿತ್ಸೆ ಸೌಲಭ್ಯಗಳು
- ಶ್ರೀ ರೋಗದ ಶಸ್ತ್ರ ಚಿಕಿತ್ಸೆ
- ಮುಂದುವರಿದ ಎಂಡೋಸ್ಯೋಪಿಕ್ ಶಸ್ತ್ರ ಚಿಕಿತ್ಸೆ
- ರೆಫರಲ್ ಆಸ್ಟ್ರೋಗಳಲ್ಲಿ ಸೋನೋಗ್ರಾಫಿ ಮತ್ತು ಕಾಲೋಪೋಸ್ಯೋಪಿ ಸೌಲಭ್ಯಗಳು
- ಎಲ್ಲಾ ರೆಫರಲ್ ಆಸ್ಟ್ರೆ ಮತ್ತು ಹೆರಿಗೆ ಆಸ್ಟ್ರೋಗಳಲ್ಲಿ ಹುಟ್ಟಿದ ಮಗುವಿಗೆ ಉಚಿತವಾಗಿ ಜನನ ಪ್ರಮಾಣ ಪತ್ತದ ಒಂದು ಪ್ರತಿಯನ್ನು ನೀಡಲಾಗುವುದು.
- ಒಳ ರೋಗಿಗಳಿಗೆ ಉಚಿತ ಹಾಲು, ಬ್ರೈಡ್, ಬಾಳಿಹೆಣ್ಣು/ಮೊಟ್ಟೆ ವಿತರಣೆ ಮಾಡಲಾಗುವುದು
- ಅಹಾ ಘಲಾನುಭವಿಗಳಿಗೆ ಉಚಿತವಾಗಿ ಮಡಿಲು ಕಿಟ್ಟು ಹಾಗೂ ಜನನಿ ಸುರಕ್ಷಾ ಯೋಜನೆ ಅಡಿಯಲ್ಲಿ ಚೆಕ್ ವಿತರಿಸಲಾಗುವುದು.
- ಸಂತಾನಹರಣ ಶಸ್ತ್ರಚಿಕಿತ್ಸೆ ಘಲಾನುಭವಿಗಳಿಗೆ ಹೊತ್ತಾಹಾಹಣ ವಿತರಣೆ.
- ಹೆಚ್.ಸಿ.ದ್ವಿತೀಯ ರಸ್ತೆ ರೆಫರಲ್ ಆಸ್ಟ್ರೋಗಳಲ್ಲಿ ಉದರ ದರ್ಕ್‌ಕ ಪುಟುಂಬ ಕಲ್ಯಾಣ ಶಸ್ತ್ರ ಚಿಕಿತ್ಸೆಯ ತರಬೇತಿಯನ್ನು ರಾಜ್ಯದ ವಿವಿಧ ಜಿಲ್ಲೆಗಳ ವೃದ್ಧಿಗಳಿಗೆ ನೀಡಲಾಗುತ್ತದೆ
- ಈ ಆಸ್ಟ್ರೋಗಳಲ್ಲಿ ದಿನದ 24 ಗಂಡಿಗಳು ತುರ್ತು ಚಿಕಿತ್ಸೆ ವಾಹನ (ಅಂಬ್ಯಲೆನ್ಸ್) ಸೇವೆಗಳನ್ನು ಉಚಿತವಾಗಿ ಒದಗಿಸಲಾಗುತ್ತದೆ
- ಸೇವಾ ಶುಲ್ಕದ ವಿವರಗಳನ್ನು ಎಲ್ಲಾ ಆಸ್ಟ್ರೋಗಳಲ್ಲಿ ಪ್ರಕಟಿಸಲಾಗಿದೆ.

- ಬೆಂಗಳೂರು ವೈದ್ಯಕೀಯ ಮಹಾ ವಿದ್ಯಾಲಯದ ಕಿರಿಯ ವೈದ್ಯರುಗಳಿಗೆ, ವೈದ್ಯಕೀಯ ವಿದ್ಯಾರ್ಥಿಗಳಿಗೆ, ಖಾಸಗಿ ಅಸ್ತ್ರೇಗಳ ಶ್ರೇಣೆಗ ಮತ್ತು ಪ್ರಸೂತಿ ವಿಭಾಗದ ಡಿ.ಎನ್.ಬಿ. ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಹಾಗೂ ಹಲವಾರು ಖಾಸಗಿ ನ್ಯಾಂಗ್ ಕಂಫೆಗಳ ವಿದ್ಯಾರ್ಥಿಗಳಿಗೆ ಈ ಅಸ್ತ್ರೇಯಲ್ಲಿ ಕ್ಷೀನಿಕಲ್ ತರಬೇತಿ ನೀಡಲಾಗುತ್ತಿದೆ

4 (1)(b)(ii)- ಅಧಿಕಾರಿ ಮತ್ತು ಸಿಬ್ಬಂದಿಗಳ ಅಧಿಕಾರಗಳು ಮತ್ತು ಕರ್ತವ್ಯಗಳು:-

ಕ್ರ. ಸಂ.	ಹೆಸರು ಮತ್ತು ಮದ್ದತ್ತ	ಕರ್ತವ್ಯಗಳು	
1	ಡಾ.ಎನ್ ಸುಮಿತ್ರಾ (ಪ್ರಫಾರ) ಪ್ರ. ಅಧೀಕ್ಷಕರು	<ul style="list-style-type: none"> <li>• ರೆಪರಲ್ ಅಸ್ತ್ರೇಯ ವಲಯದಲ್ಲಿ ಇರುವ ರೆಪರಲ್ ಅಸ್ತ್ರೆ ಮತ್ತು ಹರಿಗೆ ಅಸ್ತ್ರೇಗಳ ಮೇಲ್ಚಾರಣೆ.</li> <li>• ಸಿಬ್ಬಂದಿಗಳ ರಚಿತ ಸಂದರ್ಭದಲ್ಲಿ ಪರ್ಯಾಯ ವೈಸ್ಥಿ ಮಾಡುವುದು.</li> <li>• ವಲಯದ ಎಲ್ಲಾ ಅಸ್ತ್ರೇಗಳ ಉಗ್ರಾಳ ಪರಿಶೀಲನೆ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿರುವ ಜೀವಧಿಗಳನ್ನು ಬೇರೆ ಅಸ್ತ್ರೇಗಳಿಗೆ ಹಂಚಿಸುವುದು.</li> <li>• ವಲಯದ ಎಲ್ಲಾ ಅಸ್ತ್ರೇಗಳ ಎಲ್ಲಾ ರೀತಿಯ ಬಿಲ್ಲುಗಳು ಕಾಲಕಾಲಕ್ಕೆ ಪಾವತಿ ಆಗುತ್ತಿರುವುದರ ಬಗ್ಗೆ ಮೇಲ್ಚಾರಣೆ.</li> <li>• ವೈದ್ಯರುಗಳು ಹಾಗೂ ಸಿಬ್ಬಂದಿಗಳು ಹೋಗಿಗಳಿಗೆ ಸೂಹಾದರತೆಯಿಂದ ಹಾಗೂ ಉತ್ತಮ ಗುಣಮಟ್ಟದ ಸೇವೆಗಳನ್ನು ನೀಡುತ್ತಿರುವುದರ ಬಗ್ಗೆ ಕಾಲಕಾಲಕ್ಕೆ ಮೇಲ್ಚಾರಣೆ.</li> <li>• ಪ್ರತಿ ಅಸ್ತ್ರೇಯಿಂದ ರೆಫರ್ ಆಗುತ್ತಿರುವ ತಾಯಿ ಮತ್ತು ನವಜಾತ ಶಿಶುಗಳ ಬಗ್ಗೆ ಮೇಲ್ಚಾರಣೆ.</li> <li>• ರೆಪರಲ್ ಅಸ್ತ್ರೇಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ವೈದ್ಯರುಗಳಿಗೆ ಪ್ರತ್ಯಾಯೋಜನೆ ಮಾಡಿರುವ ಕೆಲಸಕಾರ್ಯಗಳ ಪರಿಶೀಲನೆ ಮತ್ತು ಮೇಲ್ಚಾರಣೆ.</li> <li>• ಅಸ್ತ್ರೇಯ ಒಳಗೆ ಮತ್ತು ಹೊರಗೆ ಸ್ವಜ್ಞತೆಯ ಮೇಲ್ಚಾರಣೆ.</li> <li>• ಇಡೀ ವಲಯದ ಅಸ್ತ್ರೇಗಳ ಎಲ್ಲಾ ರೀತಿಯ ಪ್ರಗತಿಗಳ ವರದಿಗಳ ಸಂಗ್ರಹಣೆ, ವಿಶೇಷಣೆ, ಕ್ಷೋಧಿಕರಿಸುವುದು ಹಾಗೂ ಮೇಲಾಧಿಕಾರಿಗಳಿಗೆ ಕಾಲಕಾಲಕ್ಕೆ ವರದಿ ಸಲ್ಲಿಸುವುದು.</li> <li>• ತಾಯಿ ಮತ್ತು ಶಿಶುವಿನ ಮರಣವಾದಲ್ಲಿ ಶೀಪ್ರವೇ ತನಿಬೆ ನಡೆಸಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸುವುದು.</li> <li>• ಸಾರ್ವಜನಿಕರು / ಹೋಗಿಗಳಿಂದ ದೂರುಗಳು ಬಂದಲ್ಲಿ ಶೀಪ್ರ ತನಿಬೆ ನಡೆಸಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸುವುದು.</li> <li>• ರಾಷ್ಟ್ರೀಯ ಕಾರ್ಯಕ್ರಮಗಳ ಅನುಷ್ಠಾನದ ಪರಿಶೀಲನೆ ಮತ್ತು ಮೇಲ್ಚಾರಣೆ.</li> <li>• ಮಾಸಿಕ ಸಭೆ, ಸಂದರ್ಭಕ ಸಮಿತಿ ಸಭೆ (ತ್ಯಾಗಿಸಿಕ) ಸಭೆಗಳನ್ನು ನಡೆಸುವುದು.</li> <li>• ಅಸ್ತ್ರೇಯ ಸ್ವಜ್ಞತಾ / ತ್ಯಾಜ್ಯ ವಸ್ತು ವಿಲೇವಾರಿ ಮೇಲ್ಚಾರಣೆ.</li> <li>• ವೈದ್ಯಕೀಯ ವೈಸ್ಥಿಗಳ ಮರುಪಾವತಿಯ ಕಡತಗಳ ನಿರ್ವಹಣೆ.</li> <li>• ಮೇಲಾಧಿಕಾರಿಗಳು ಸೂಚಿಸಿದ ಕಾರ್ಯಗಳನ್ನು ಪಾಲಿಸುವುದು.</li> <li>• ಮಾಹಿತಿ ಹಕ್ಕು ಕಾರ್ಯ-2005ರ ಅಡಿಯಲ್ಲಿ ಕಭೇರಿಗೆ ಸಂಬಂಧಪಟ್ಟಿಂತೆ ಸಾರ್ವಜನಿಕರು ಕೋರುವ ಮಾಹಿತಿಯನ್ನು ಸಲ್ಲಿಸುವುದು..</li> </ul>	<ul style="list-style-type: none"> <li>• ವಲಯ ವ್ಯಾಪ್ತಿಯಲ್ಲಿನ ವಾಹನ ದುರಸ್ತಿಗಳಿಗೆ ಸಂಬಂಧಿಸಿದಂತೆ ರೂ.10,000-00 ಗಳ ಆಡಳಿತಾತ್ಮಕವಾಗಿ ಮಂಜೂರಾತಿ ನೀಡುವುದು.</li> <li>• ರೆಪರಲ್ ಅಸ್ತ್ರೇಯ ಸೇವಾಶುಲ್ಕದ ವೆಚ್ಚವನ್ನು ಆದೇಶದ ಪರಿಮಿತಿಯಲ್ಲಿ ನಿರ್ವಹಿಸುವುದು.</li> </ul>
2.	ಡಾ. ಮಾಲಿ ಎಂ ಕೆ (ಶ್ರೀ ರೋಗ ತಜಳ್ಳ)	<ul style="list-style-type: none"> <li>• ಗಭಿರಣಿ ಸ್ತ್ರೀಯರನ್ನು ಪರಿಣೈ ಮಾಡುವುದು.</li> <li>• ವೈದ್ಯಕೀಯ ಗಭಿರಣಿ ಮಾಡುವುದು.</li> <li>• ಕಾಪರ್ ಟಿ ಅಳವಡಿಸುವುದು.</li> <li>• ಸಿಸೇರಿಯನ್ ಶಸ್ತ್ರ ಚಿಕಿತ್ಸೆ ಮಾಡುವುದು.</li> <li>• ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡುವುದು.</li> <li>• ಸ್ತ್ರೀರೋಗಗಳಿಗೆ ಚಿಕಿತ್ಸೆ ಹಾಗೂ ಶಸ್ತ್ರ ಚಿಕಿತ್ಸೆ ಮಾಡುವುದು.</li> <li>• ಹಾಲಿಕೆ ಅಸ್ತ್ರೇಗಳಲ್ಲಿ ಲಭ್ಯವಿರುವ ಹೊರರೋಗಿಗಳ / ಒಳರೋಗಿಗಳ ಸೇವೆಗಳ ನಿರ್ವಹಣೆ.</li> <li>• ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ನಿರ್ವಹಿಸುವುದು.</li> <li>• ಅಸ್ತ್ರೇಯ ಉಗ್ರಾಳ, ಜೀವಧಿ, ಯಂತ್ರೋಪಕರಣ, ಪ್ರಾರೋಪಕರಣ, ಲಿನೆನ್ ನಿರ್ವಹಣೆ, ದುರಸ್ತಿ ಕಾರ್ಯಗಳ ನಿರ್ವಹಣೆ.</li> <li>• ಅಸ್ತ್ರೇಯ ಎಲ್ಲಾ ದಾಖಲಾತಿಗಳ ಮೇಲ್ಚಾರಣೆ.</li> <li>• ಅಸ್ತ್ರೇ ಒಳ ಹಾಗೂ ಹೊರಗಿನ ಸ್ವಜ್ಞತೆ, ಜೈವಿಕ ತ್ಯಾಜ್ಯ ವಸ್ತುವಿನ ನಿರ್ವಹಣೆ ಹಾಗೂ ಮೇಲ್ಚಾರಣೆ.</li> <li>• ಅಸ್ತ್ರೇಯ ದ್ಯುನಂದಿನ/ವಾರದ/ಮಾಸಿಕ/ವಾರ್ಷಿಕ ವರದಿ ಸಲ್ಲಿಸುವೆಕೆ.</li> <li>• ಸಂದರ್ಭಗಳನ್ನಾರವಾಗಿ ಮೇಲಾಧಿಕಾರಿಗಳು ಸೂಚಿಸುವಂತೆ ಕಾರ್ಯನಿರ್ವಹಿಸುವುದು.</li> <li>• ರಾಜ್ಯ ಸರ್ಕಾರದ ಯೋಜನೆ ಅಡಿಯಲ್ಲಿ ಘಲಾನುಭವಿಗಳಿಗೆ ಮೌಲ್ಯತ್ವ ಧನ ನೀಡುವುದು</li> </ul>	<ul style="list-style-type: none"> <li>• ಬಟವಾಡೆ ಅಧಿಕಾರಿಯಾಗಿ ಕಾರ್ಯ ನಿರ್ವಹಣೆ.</li> <li>• ಅವರಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಸಿ’ ಹಾಗೂ ‘ಡಿ’ ದರ್ಜೆ ನೌಕರರಿಗೆ ಸಾಂದರ್ಭಿಕ ರಜೆ 30 ದಿನಗಳ ಪರಿವೀಕ್ಷಣೆ ರಜೆ 30 ದಿನಗಳ ಗಳಿಕೆ ರಜೆ ಮಂಜೂರು ಮಾಡುವುದು.</li> <li>• ಅಸ್ತ್ರೇಯ ಸೇವಾ ಶುಲ್ಕದ ವೆಚ್ಚವನ್ನು ಆದೇಶದ ಪರಿಮಿತಿಯಲ್ಲಿ ನಿರ್ವಹಿಸುವುದು.</li> </ul>

		<p>ಹಾಗೂ ಸಂಬಂಧ ಪಟ್ಟ ದಾವಿಲಾತಿಗಳನ್ನು ನಿರ್ವಹಿಸುವುದು.</p> <ul style="list-style-type: none"> <li>• ಕರ್ತವ್ಯದ ವೇಳೆಯ ಪರಿಪಾಲನೆ.</li> </ul> <p>ಶ್ರೀತಿ ಹಾಗೂ ಸಂಯುಕ್ತಿಯ ರೋಗಿಗಳು ಮತ್ತು ಸಾರ್ವಜನಿಕರೊಂದಿಗೆ ವರ್ತಿಸುವುದು.</p>	
3	ಡಾ॥ ಕೆ ಅನಿತಾ (ಶ್ರೀ ರೋಗ ತಜ್ಞರು)	<ul style="list-style-type: none"> <li>• ಗಭಿರ್ ಶ್ರೀಯರನ್ನು ಪರೀಕ್ಷೆ ಮಾಡುವುದು.</li> <li>• ವೈದ್ಯಕೀಯ ಗಭರಣಾತ ಮಾಡುವುದು.</li> <li>• ಕಾಪರ್ ಟಿ ಅಳವಡಿಸುವುದು.</li> <li>• ಸಿಸೇರಿಯನ್ ಶಸ್ತ್ರ ಚಿಕಿತ್ಸೆ ಮಾಡುವುದು.</li> <li>• ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡುವುದು.</li> <li>• ಶ್ರೀರೋಗಳಿಗೆ ಚಿಕಿತ್ಸೆ ಹಾಗೂ ಶಸ್ತ್ರ ಚಿಕಿತ್ಸೆ ಮಾಡುವುದು.</li> <li>• ಪಾಲಿಕೆ ಆಸ್ತ್ರೇಗಳಲ್ಲಿ ಲಭ್ಯವಿರುವ ಹೊರರೋಗಿಗಳ / ಒಳರೋಗಿಗಳ ಸೇವೆಗಳ ನಿರ್ವಾಹಕೆ.</li> <li>• ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ನಿರ್ವಹಿಸುವುದು.</li> <li>• ಆಸ್ತ್ರೇಯ ಉಗ್ರಾಳ, ಜೈವಧಿ, ಯಂತ್ರೋಪಕರಣ, ಹೀಲೋಪಕರಣ, ಲಿನೆನ್ ನಿರ್ವಹಕೆ, ದುರಸ್ತಿ ಕಾರ್ಯಕ್ರಮಗಳ ನಿರ್ವಹಕೆ.</li> <li>• ಆಸ್ತ್ರೇಯ ಎಲ್ಲಾ ದಾವಿಲಾತಿಗಳ ಮೇಲ್ಮೈಕಾರಣೆ.</li> <li>• ಆಸ್ತ್ರೇ ಒಳ ಹಾಗೂ ಹೊರಗಿನ ಸ್ವಃಕ್ಕರೆ, ಜ್ಯೇಷ್ಠ ತ್ಯಾಜ್ಯ ವಸ್ತುವಿನ ನಿರ್ವಹಕೆ ಹಾಗೂ ಮೇಲ್ಮೈಕಾರಣೆ.</li> <li>• ಆಸ್ತ್ರೇಯ ದ್ಯೇನಂದಿನ/ವಾರದ/ಮಾಸಿಕ/ವಾರ್ಷಿಕ ವರದಿ ಸಲ್ಲಿಸುವಿಕೆ.</li> <li>• ಸಂದರ್ಭಗನುಸಾರವಾಗಿ ಮೇಲಾಧಿಕಾರಿಗಳು ಸೂಚಿಸುವಂತೆ ಕಾರ್ಯಕ್ರಮಗಳ ನಿರ್ವಹಿಸುವುದು.</li> <li>• ರಾಜ್ಯ ಸರ್ಕಾರದ ಯೋಜನೆ ಅಡಿಯಲ್ಲಿ ಘಲಾನುಭವಿಗಳಿಗೆ ಪ್ರೋತ್ಸಹ ಧನ ನೀಡುವುದು ಹಾಗೂ ಸಂಬಂಧ ಪಟ್ಟ ದಾವಿಲಾತಿಗಳನ್ನು ನಿರ್ವಹಿಸುವುದು.</li> <li>• ಕರ್ತವ್ಯದ ವೇಳೆಯ ಪರಿಪಾಲನೆ.</li> <li>• ಶ್ರೀತಿ ಹಾಗೂ ಸಂಯುಕ್ತಿಯ ರೋಗಿಗಳು ಮತ್ತು ಸಾರ್ವಜನಿಕರೊಂದಿಗೆ ವರ್ತಿಸುವುದು.</li> </ul>	<ul style="list-style-type: none"> <li>• ಒಟ್ಟಾದೆ ಅಧಿಕಾರಿಯಾಗಿ ಕಾರ್ಯ ನಿರ್ವಹಣೆ.</li> <li>• ಅವರಾಧಿಸದಲ್ಲಿ ಕಾರ್ಯ ನಿರ್ವಹಿಸುತ್ತಿರುವ ‘ಸಿ’ ಹಾಗೂ ‘ಡಿ’ ದಜೆ ನೌಕರಿಗೆ ಸಾಂದರ್ಭಿಕ ರಜೆ 30 ದಿನಗಳ ಪರಿವರ್ತಿತ ರಜೆ 30 ದಿನಗಳ ಗಳಿಕೆ ರಜೆ ಮಂಜೂರು ಮಾಡುವುದು.</li> <li>• ಆಸ್ತ್ರೇಯ ಸೇವಾ ಶುಲ್ಕದ ವೆಚ್ಚನನ್ನು ಆದೇಶದ ಪರಿಮಿತಿಯಲ್ಲಿ ನಿರ್ವಹಿಸುವುದು.</li> </ul>
4	ಡಾ॥ ರಮೇಶ್ ಮಕ್ಷಳ ತಜ್ಞರು.	<ul style="list-style-type: none"> <li>• ಹೊರರೋಗಿಗಳ ಏಭಾಗದಲ್ಲಿ ಮುಕ್ತಾ ಹಾಗೂ ಇತರೇ ರೋಗಿಗಳ ತಪಾಷಣೆ ಮತ್ತು ಚಿಕಿತ್ಸೆ.</li> <li>• ಸವಜಾತ ಶಿಶುಗಳ ಚಿಕಿತ್ಸೆ ಮತ್ತು ಆರ್ಥಿಕೆ.</li> <li>• ಮುಕ್ತಾಗಳ ಲಿಸಿಕೆ ನೀಡುವ ಕಾರ್ಯಕ್ರಮದಲ್ಲಿ ಸ್ತ್ರೀಯ ಪಾತ್ರ ನಿರ್ವಹಕೆ.</li> <li>• ಪಾಲಿಕೆ ಆಸ್ತ್ರೇಗಳಲ್ಲಿ ಲಭ್ಯವಿರುವ ಹೊರರೋಗಿಗಳ / ಒಳರೋಗಿಗಳ ಸೇವೆಗಳ ನಿರ್ವಹಕೆ.</li> <li>• ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ನಿರ್ವಹಿಸುವುದು.</li> <li>• ಆಸ್ತ್ರೇಯ ಉಗ್ರಾಳ, ಜೈವಧಿ, ಯಂತ್ರೋಪಕರಣ, ಹೀಲೋಪಕರಣ, ಲಿನೆನ್ ನಿರ್ವಹಕೆ, ದುರಸ್ತಿ ಕಾರ್ಯಕ್ರಮಗಳ ನಿರ್ವಹಕೆ.</li> <li>• ಆಸ್ತ್ರೇಯ ಎಲ್ಲಾ ದಾವಿಲಾತಿಗಳ ಮೇಲ್ಮೈಕಾರಣೆ.</li> <li>• ಆಸ್ತ್ರೇ ಒಳ ಹಾಗೂ ಹೊರಗಿನ ಸ್ವಃಕ್ಕರೆ, ಜ್ಯೇಷ್ಠ ತ್ಯಾಜ್ಯ ವಸ್ತುವಿನ ನಿರ್ವಹಕೆ ಹಾಗೂ ಮೇಲ್ಮೈಕಾರಣೆ.</li> <li>• ಆಸ್ತ್ರೇಯ ದ್ಯೇನಂದಿನ/ವಾರದ/ಮಾಸಿಕ/ವಾರ್ಷಿಕ ವರದಿ ಸಲ್ಲಿಸುವಿಕೆ.</li> <li>• ಸಂದರ್ಭಗನುಸಾರವಾಗಿ ಮೇಲಾಧಿಕಾರಿಗಳು ಸೂಚಿಸುವಂತೆ ಕಾರ್ಯಕ್ರಮಗಳ ನಿರ್ವಹಿಸುವುದು.</li> <li>• ರಾಜ್ಯ ಸರ್ಕಾರದ ಯೋಜನೆ ಅಡಿಯಲ್ಲಿ ಘಲಾನುಭವಿಗಳಿಗೆ ಪ್ರೋತ್ಸಹ ಧನ ನೀಡುವುದು ಹಾಗೂ ಸಂಬಂಧ ಪಟ್ಟ ದಾವಿಲಾತಿಗಳನ್ನು ನಿರ್ವಹಿಸುವುದು.</li> <li>• ಕರ್ತವ್ಯದ ವೇಳೆಯ ಪರಿಪಾಲನೆ.</li> <li>• ಶ್ರೀತಿ ಹಾಗೂ ಸಂಯುಕ್ತಿಯ ರೋಗಿಗಳು ಮತ್ತು ಸಾರ್ವಜನಿಕರೊಂದಿಗೆ ವರ್ತಿಸುವುದು.</li> </ul>	
	ಡಾ.ಶೈಖರಾಜ್ ಅರವಳಿಕೆ ತಜ್ಞರು	<ul style="list-style-type: none"> <li>• ಶಸ್ತ್ರ ಚಿಕಿತ್ಸೆ ಕೊರಡಿಗಳ ಕಾರ್ಯಕ್ರಮಗಳ ನಿರ್ವಹಣೆ ಹಾಗೂ ಮೇಲ್ಮೈಕಾರಣೆ.</li> <li>• ಶಸ್ತ್ರ ಚಿಕಿತ್ಸೆಯ ಮುನ್ನ ರೋಗಿಗಳ ತಪಾಷಣೆ.</li> <li>• ಶಸ್ತ್ರ ಚಿಕಿತ್ಸೆಗೆ ಒಳಪಡುವ ರೋಗಿಗಳಿಗೆ ಅನಸ್ತೇಷಿಯಾ ನೀಡುವಿಕೆ.</li> </ul>	

	<ul style="list-style-type: none"> <li>ಶತ್ಸ ಜಿಕ್ಕಿಸ್ಯೆಯ ಸಮಯದಲ್ಲಿ ಹಾಗೂ ಶತ್ಸ ಬಿಕ್ಕಿಸ್ಯೆಯ ನಂತರ ರೋಗಿಗಳ ಆರ್ಥಿಕೀ.</li> <li>ಪಾಲಿಕೆ ಅಸ್ಟ್ರೇಗಳಲ್ಲಿ ಲಭ್ಯವಿರುವ ಹೊರರೋಗಿಗಳ / ಒಟ್ಟರೋಗಿಗಳ ಸೇವೆಗಳ ನಿರ್ವಹಣೆ.</li> <li>ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ನಿರ್ವಹಿಸುವುದು.</li> <li>ಅಸ್ಟ್ರೇಯ ಉಗ್ರಾಣ, ಜೀಷಧಿ, ಯಂತ್ರೋಪಕರಣ, ಪಿಲೋಪಕರಣ, ಲಿನೆಸ್ ನಿರ್ವಹಣೆ, ದುರಸ್ತಿ ಕಾರ್ಯಗಳ ನಿರ್ವಹಣೆ.</li> <li>ಅಸ್ಟ್ರೇಯ ಎಲ್ಲಾ ದಾಖಿಲಾಗಳ ಮೇಲ್ಮೈಚಾರಣೆ.</li> <li>ಅಸ್ಟ್ರೇ ಒಳ ಹಾಗೂ ಹೊರಗಿನ ಸ್ಪಷ್ಟತೆ, ಜ್ಯೇವಿಕ ತ್ಯಾಪ್ತ ವಸ್ತುವಿನ ನಿರ್ವಹಣೆ ಹಾಗೂ ಮೇಲ್ಮೈಚಾರಣೆ.</li> <li>ಅಸ್ಟ್ರೇಯ ಚೈನಂಡಿನ/ವಾರದ/ಮಾಸಿಕ/ವಾರ್ಷಿಕ ವರದಿ ಸಲ್ಲಿಸುವಿಕೆ.</li> <li>ಸಂದರ್ಭಗಳನುಸಾರವಾಗಿ ಮೇಲಾಧಿಕಾರಿಗಳು ಸೂಚಿಸುವಂತೆ ಕಾರ್ಯನಿರ್ವಹಿಸುವುದು ಕಾರ್ಯನಿರ್ವಹಿಸುವುದು.</li> <li>ರಾಜ್ಯ ಸರ್ಕಾರದ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ಮೌಲ್ಯತ್ವ ಧನ ನೀಡುವುದು ಹಾಗೂ ಸಂಬಂಧ ಪಟ್ಟಿ ದಾಖಿಲಾಗಳನ್ನು ನಿರ್ವಹಿಸುವುದು.</li> <li>ಕರ್ತವ್ಯದ ವೇಳೆಯ ಪರಿಪಾಲನೆ.</li> <li>ಶ್ರೀತಿ ಹಾಗೂ ಸಂಯುಕ್ತಿಯ ಮತ್ತು ಸಾರ್ವಜನಿಕರೊಂದಿಗೆ ವರ್ತಿಸುವುದು.</li> </ul>	
7	<p><u>ಶುಶ್ಲಾಪಕಿಯರು</u></p> <p>ಪ್ರಮೀಳಾ ಭಾಗ್ಯಲಕ್ಷ್ಮಿ</p>	<ol style="list-style-type: none"> <li>ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಅಧ್ಯ ಗಂಟೆ ಮುಂಚಿತವಾಗಿ ಹಾಜರಾಗುವುದು.</li> <li>ಕರ್ತವ್ಯದ ವೇಳೆ ಮುಗಿದ ನಂತರ ಬದಲಿ ಶುಶ್ಲಾಪಕಿಗೆ ಪ್ರಬಾರ ನೀಡಿ ಹೊರಡ ತಕ್ಷದ್ವ.</li> <li>ಶ್ರೀತಿ ಹಾಗೂ ಸಂಯುಕ್ತಿಯ ರೋಗಿಗಳು, ಮತ್ತು ಅವರ ಸಂಬಂಧಿಕರೊಂದಿಗೆ, ಸಾರ್ವಜನಿಕರೊಂದಿಗೆ ವರ್ತಿಸಬೇಕು.</li> <li>ಅಸ್ಟ್ರೇಯಲ್ಲಿ ನೀಡಲಾಗುವ ಎಲ್ಲಾ ತರಹದ ಸೇವೆಗಳ ನಿರ್ವಹಣೆಯ ಬಗ್ಗೆ ತಿಳಿವಳಿಕೆ ಪಡೆದಿರಬೇಕು.</li> <li>ಅಸ್ಟ್ರೇಯ ಒಳ ಹಾಗೂ ಹೊರಗಿನ ಸ್ಪಷ್ಟತೆಯ ಮೇಲ್ಮೈಚಾರಣೆ.</li> <li>ಜೀಷಧಿ, ಯಂತ್ರೋಪಕರಣ, ಪಿಲೋಪಕರಣ, ಲಿನೆಸ್, ಉಗ್ರಾಣ ಹಾಗೂ ಅಸ್ಟ್ರೇಯ ಎಲ್ಲಾ ದಾಖಿಲಾಗಳನ್ನು ನಿರ್ವಹಿಸುವುದು.</li> <li>ಅಸ್ಟ್ರೇಯ ಜ್ಯೇವಿಕ ತಾಜ್ಯವಸ್ತುವಿನ ನಿಯಮಾವಳಿ ರೀತ್ಯಾಗಿ ನಿರ್ವಹಿಸುವುದು.</li> <li>ಶುಶ್ಲಾಪಕಿಕ್ಕೆ ಜೀಷಧಿಗಳನ್ನು ಸದಾ ಕಾಲ ಅಸ್ಟ್ರೇಯಲ್ಲಿ ಲಭ್ಯವಿರುವಂತೆ ನೋಡಿಕೊಳ್ಳುವುದು.</li> <li>ಹೊರರೋಗಿಗಳ ನೊಂದಣಿ ಸಂಪೂರ್ಣ ತಪಾಸಣೆ ಅಪ್ತಸಮಲೋಚನೆ, ಪ್ರಸೂತಿ ಕಾರ್ಯನಿರ್ವಹಿಸುವುದು. ಲಸಿಕೆ ನೀಡುವುದು.</li> <li>ಶಸ್ತ್ರಜಿಕಿತ್ವ ಕೊರಡಿಯ ಘೂಮಿಗೇಷನ್, ಮೂರ್ಚಯೋಜಿತವಾಗಿ ಸಲಕರಣೆಗಳನ್ನು ಆಟೊಕ್ಕೇವ್ ಮಾಡುವುದು, ಶಸ್ತ್ರಜಿಕಿತ್ವಯು ಮಾಡಿದ ನಂತರ ವೈದ್ಯರ ಆದೇಶವನ್ನು ಪಾಲಿಸುವುದು, ವೈದ್ಯರಿಗೆ ಸಹಾಯ ಮಾಡುವುದು.</li> <li>ಅಸ್ಟ್ರೇಯ ಕೆಲಸ ಕಾರ್ಯಗಳ ಬಗ್ಗೆ ಕಾಲಕಾಲಕ್ಕೆ ದೃಷ್ಟಂದಿನ / ವಾರದ / ಮಾಸಿಕ / ವಾರ್ಷಿಕ ವರದಿ ಸಲ್ಲಿಸುವಿಕೆ.</li> <li>ಸಂದರ್ಭಗಳನುಸಾರವಾಗಿ ಮೇಲಾಧಿಕಾರಿಗಳು ಸೂಚಿಸುವಂತೆ ಕಾರ್ಯನಿರ್ವಹಿಸುವುದು.</li> </ol> <p>ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು.</p>
8	<p><u>ಕರ್ತಿಯ ಮಹಿಳಾ ಆರೋಗ್ಯ ಸಹಾಯಕಿಯರು</u></p> <p>ಎಸ್ ರಾಧ</p>	<ul style="list-style-type: none"> <li>ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಅಧ್ಯ ಗಂಟೆ ಮುಂಚಿತವಾಗಿ ಹಾಜರಾಗುವುದು.</li> <li>ಕರ್ತವ್ಯದ ವೇಳೆ ಮುಗಿದ ನಂತರ ಬದಲಿ ಶುಶ್ಲಾಪಕಿಗೆ ಪ್ರಬಾರ ನೀಡಿ ಹೊರಡ ತಕ್ಷದ್ವ.</li> <li>ಶ್ರೀತಿ ಹಾಗೂ ಸಂಯುಕ್ತಿಯ ರೋಗಿಗಳು, ಮತ್ತು ಅವರ ಸಂಬಂಧಿಕರೊಂದಿಗೆ, ಸಾರ್ವಜನಿಕರೊಂದಿಗೆ ವರ್ತಿಸಬೇಕು.</li> <li>ಅಸ್ಟ್ರೇಯಲ್ಲಿ ನೀಡಲಾಗುವ ಎಲ್ಲಾ ತರಹದ ಸೇವೆಗಳ ನಿರ್ವಹಣೆಯ ಬಗ್ಗೆ ತಿಳಿವಳಿಕೆ ಪಡೆದಿರಬೇಕು.</li> <li>ಅಸ್ಟ್ರೇಯ ಒಳ ಹಾಗೂ ಹೊರಗಿನ ಸ್ಪಷ್ಟತೆಯ ಮೇಲ್ಮೈಚಾರಣೆ.</li> <li>ಜೀಷಧಿ, ಯಂತ್ರೋಪಕರಣ, ಪಿಲೋಪಕರಣ, ಲಿನೆಸ್, ಉಗ್ರಾಣ ಹಾಗೂ ಅಸ್ಟ್ರೇಯ ಎಲ್ಲಾ ದಾಖಿಲಾಗಳನ್ನು ನಿರ್ವಹಿಸುವುದು.</li> <li>ಅಸ್ಟ್ರೇಯ ಜ್ಯೇವಿಕ ತಾಜ್ಯವಸ್ತುವಿನ ನಿಯಮಾವಳಿ ರೀತ್ಯಾಗಿ ನಿರ್ವಹಿಸುವುದು.</li> <li>ಶುಶ್ಲಾಪಕಿಕ್ಕೆ ಜೀಷಧಿಗಳನ್ನು ಸದಾ ಕಾಲ ಅಸ್ಟ್ರೇಯಲ್ಲಿ ಲಭ್ಯವಿರುವಂತೆ ನೋಡಿಕೊಳ್ಳುವುದು.</li> <li>ಹೊರರೋಗಿಗಳ ನೊಂದಣಿ ಸಂಪೂರ್ಣ ತಪಾಸಣೆ ಅಪ್ತಸಮಲೋಚನೆ, ಪ್ರಸೂತಿ ಕಾರ್ಯನಿರ್ವಹಿಸುವುದು. ಲಸಿಕೆ ನೀಡುವುದು.</li> <li>ಶಸ್ತ್ರಜಿಕಿತ್ವ ಕೊರಡಿಯ ಘೂಮಿಗೇಷನ್, ಮೂರ್ಚಯೋಜಿತವಾಗಿ ಸಲಕರಣೆಗಳನ್ನು ಆಟೊಕ್ಕೇವ್ ಮಾಡುವುದು, ಶಸ್ತ್ರಜಿಕಿತ್ವಯು ಮಾಡಿದ ನಂತರ ವೈದ್ಯರ ಆದೇಶವನ್ನು ಪಾಲಿಸುವುದು, ವೈದ್ಯರಿಗೆ ಸಹಾಯ ಮಾಡುವುದು.</li> </ul>

		<ul style="list-style-type: none"> <li>ಆಸ್ತಿತ್ಯ ಕೆಲಸ ಕಾರ್ಯಗಳ ಬಗ್ಗೆ ಕಾಲಕಾಲಕ್ಕೆ ದೈನಂದಿನ / ವಾರದ / ಮಾಸಿಕ / ವಾರ್ಷಿಕ ವರದಿ ಸಲ್ಲಿಸುವಿಕೆ.</li> <li>ಸಂದರ್ಭಗನುಸಾರವಾಗಿ ಮೇಲಾಧಿಕಾರಿಗಳು ಸೂಚಿಸುವಂತೆ ಕಾರ್ಯನಿರ್ವಹಿಸುವುದು. ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು.</li> </ul>	
9.	<u>ಪ್ರಯೋಗಶಾಲಾ ತಜ್ಞ</u> ಎಸ್ ಶೋಭ	<ol style="list-style-type: none"> <li>ಪ್ರಯೋಗ ಶಾಲೆಯಲ್ಲಿ ಕಾರ್ಯನಿರ್ವಹಿಸುವುದು.</li> <li>ವೈದ್ಯರು ಸೂಚಿಸಿರುವ ರಕ್ತ ಮೂತ್ರ ಪರೀಕ್ಷೆ ಹಾಗೂ ಕಷ ಪರೀಕ್ಷೆಗಳನ್ನು ಮಾಡುವುದು.</li> <li>ಮೇಲಾಧಿಕಾರಿಗಳು ಸೂಚಿಸುವಂತೆ ಇತರೆ ಕಾರ್ಯನಿರ್ವಹಿಸುವುದು.</li> <li>ಸಂಬಂಧಿಸಿದ ದಾಖಿಲಾತಿಗಳ ನಿರ್ವಹಣೆ ಹಾಗೂ ಕಾಲಕಾಲಕ್ಕೆ ದೈನಂದಿನ / ವಾರದ / ಮಾಸಿಕ / ವಾರ್ಷಿಕ ವರದಿ ಸಲ್ಲಿಸುವಿಕೆ.</li> <li>ಜ್ಯೇಷ್ಠ ತ್ಯಾಜ್ಯ ಪಸ್ತುವಿನ ನಿಯಮಾವಳಿ ರೀತ್ಯಾ ನಿರ್ವಹಣೆ.</li> <li>ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು.</li> </ol>	
	<u>ಅಥವಾ ದಜ್ಞ ಸಹಾಯಕರು</u> ಲಲಿತಾ	<ul style="list-style-type: none"> <li>ಬಟ್ಟವಾಡೆ ಕೆಲಸ ನಿರ್ವಹಿಸುವುದು.</li> <li>ಹೆಲ್ಪ್ ಕಾರ್ಡಗೆ ಸಂಬಂಧ ಪಟ್ಟ ಹಾಗೂ ವೈದ್ಯಕೀಯ ವೆಚ್ಚಗಳ ಮರು ಪಾವತಿಯ ಕಡತಗಳ ನಿರ್ವಹಣೆ.</li> <li>ಆಸ್ತಿತ್ವ ಸೇವಾ ಶುಲ್ಕದ ನಿರ್ವಹಣೆ.</li> <li>ಜನನ ಮರಣ ನೋಡಣಿ ಕಾರ್ಯ ನಿರ್ವಹಣೆ.</li> <li>ಆಸ್ತಿತ್ವಗೆ ಸಂಬಂಧಿಸಿದ ಎಲ್ಲಾ ಬಿಲ್ಲುಗಳ ನಿರ್ವಹಣೆ.</li> <li>ದಾಖಿಲಾತಿ ಮುಸ್ತಕಗಳ ನಿರ್ವಹಣೆ.</li> <li>ಕಾಲಕಾಲಕ್ಕೆ ವರದಿ ಸಲ್ಲಿಸುವಿಕೆ.</li> <li>ಮಾಹಿತಿ ಹಕ್ಕು ಕಾಯ್ದು – 2005ಕ್ಕೆ ಸಂಬಂಧಿಸಿದಂತೆ ಕಡತಗಳ ನಿರ್ವಹಣೆ ಹಾಗೂ ವರದಿ ಸಲ್ಲಿಸುವಿಕೆ.</li> <li>ಲೆಕ್ಕೆ ಪರಿಶೋಧಕ ಆಕ್ಸೇಪಣೆ ಇಲ್ಲದ ಕಾರ್ಯನಿರ್ವಹಿಸುವುದು ಹಾಗೂ ಆಕ್ಸೇಪಣೆಗಳು ಇದ್ದಲ್ಲಿ ಅನುಸಾರಣೆ ವರದಿ ಸಲ್ಲಿಸಿ ತೀರುವಳಿ ಪತ್ರ ಪಡೆಯುವುದು.</li> <li>ಸಂದರ್ಭಕ್ಕೆ ಅನುಸಾರವಾಗಿ ಮೇಲಾಧಿಕಾರಿಗಳು ಸೂಚಿಸುವಂತೆ ಕಾರ್ಯನಿರ್ವಹಿಸುವುದು</li> </ul>	
10	<u>ಚಾಲಕರು</u> ರಾಮು ಜಯರಾಂ	<ul style="list-style-type: none"> <li>ತುರ್ತುವಾವನ ಚಾಲಕರು ಹಾಗೂ ಅದಕ್ಕೆ ಸಂಬಂಧಿಸಿದ ದಾಖಿಲಾತಿಗಳ ನಿರ್ವಹಣೆ.</li> <li>ಪಾಲಿಕೆಯ ಕಂಟ್ರೋಲ್ ರೂಂ ನಲ್ಲಿ ಆದೇಶದಂತೆ ಕಾರ್ಯನಿರ್ವಹಣೆ.</li> <li>ಸಂದರ್ಭಕ್ಕೆ ಅನುಸಾರವಾಗಿ ಮೇಲಾಧಿಕಾರಿಗಳು ಸೂಚಿಸುವಂತೆ ಕಾರ್ಯನಿರ್ವಹಿಸುವುದು</li> <li>ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಹಾಗೂ Disaster Mangement ಸಂದರ್ಭಗಳಲ್ಲಿ ಕಾರ್ಯನಿರ್ವಹಿಸುವುದು..</li> </ul>	
11	<u>ನಾಲ್ಕನೇ ದಜ್ಞ ನೌಕರರು</u> ಜವಾನರು ಸುರೇಶ	<ul style="list-style-type: none"> <li>ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಅರ್ಥ ಗಂಟೆ ಮುಂಚಿತವಾಗಿ ಹಾಜರಾಗುವುದು.</li> <li>ಟಪಾಲು ರವಾನಿಸುವ ಕೆಲಸ ಕಾರ್ಯನಿರ್ವಹಿಸುವುದು.</li> <li>ಕಫೀರಿ ಸಿಬ್ಬಂದಿಗಳು ಹೇಳುವ ಕೆಲಸ ಕಾರ್ಯಗಳನ್ನು ನಿರ್ವಹಿಸುವುದು.</li> <li>ವಾರ್ಡಗಳು ಹಾಗೂ ಶಸ್ತ್ರ ಚಿಕಿತ್ಸೆ ಕೊರಡಿಗಳಲ್ಲಿ ವೈದ್ಯರ ಆದೇಶದಂತೆ ಕಾರ್ಯನಿರ್ವಹಿಸುವುದು.</li> <li>ಮೇಲಾಧಿಕಾರಿಗಳು ಸೂಚಿಸುವಂತೆ ಇತರೆ ಕಾರ್ಯನಿರ್ವಹಿಸುವುದು.</li> </ul>	
12	<u>ಅಯಾ</u> ವಲ್ರೋ ಮತಿ	<ul style="list-style-type: none"> <li>ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಅರ್ಥ ಗಂಟೆ ಮುಂಚಿತವಾಗಿ ಹಾಜರಾಗುವುದು.</li> <li>ಟಪಾಲು ರವಾನಿಸುವ ಕೆಲಸ ಕಾರ್ಯನಿರ್ವಹಿಸುವುದು.</li> <li>ಕಫೀರಿ ಸಿಬ್ಬಂದಿಗಳು ಹೇಳುವ ಕೆಲಸ ಕಾರ್ಯಗಳನ್ನು ನಿರ್ವಹಿಸುವುದು.</li> <li>ವಾರ್ಡಗಳು ಹಾಗೂ ಶಸ್ತ್ರ ಚಿಕಿತ್ಸೆ ಕೊರಡಿಗಳಲ್ಲಿ ವೈದ್ಯರ ಆದೇಶದಂತೆ ಕಾರ್ಯನಿರ್ವಹಿಸುವುದು.</li> <li>ಮೇಲಾಧಿಕಾರಿಗಳು ಸೂಚಿಸುವಂತೆ ಇತರೆ ಕಾರ್ಯನಿರ್ವಹಿಸುವುದು.</li> </ul>	
	<u>ಅಯಾ</u> Contract	<ul style="list-style-type: none"> <li>ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಅರ್ಥ ಗಂಟೆ ಮುಂಚಿತವಾಗಿ ಹಾಜರಾಗುವುದು.</li> <li>ಟಪಾಲು ರವಾನಿಸುವ ಕೆಲಸ ಕಾರ್ಯನಿರ್ವಹಿಸುವುದು.</li> <li>ಕಫೀರಿ ಸಿಬ್ಬಂದಿಗಳು ಹೇಳುವ ಕೆಲಸ ಕಾರ್ಯಗಳನ್ನು ನಿರ್ವಹಿಸುವುದು.</li> <li>ವಾರ್ಡಗಳು ಹಾಗೂ ಶಸ್ತ್ರ ಚಿಕಿತ್ಸೆ ಕೊರಡಿಗಳಲ್ಲಿ ವೈದ್ಯರ ಆದೇಶದಂತೆ ಕಾರ್ಯನಿರ್ವಹಿಸುವುದು.</li> </ul>	

- ಮೇಲಾದಿಕಾರಿಗಳು ಸೂಚುವಂತೆ ಇತರೆ ಕಾರ್ಯನಿರ್ವಹಿಸುವುದು.

**4 (1)(b)(iii)- ಮೇಲ್ಬಿಜಾರಣೆ ಮತ್ತು ಅಸ್ತಿತ್ವ ಒಳಗೊಂಡಂತೆ ತೀವ್ರಾನ ಕೈಗೊಳ್ಳಲ್ಪಟ್ಟಿ ಅನುಸರಿಸುವ ಕ್ರಮಗಳು:-**

ಕಾರ್ಯ ಚಟುವಟಿಕೆಗಳು	ವಿವರಗಳು	ತೀವ್ರಾನ ಕೈಗೊಳ್ಳಲ್ಪಟ್ಟಿ/ತೀವ್ರಾನ ತೆಗೆದುಕೊಳ್ಳಲು ನೀಡಿರುವ ಅವಧಿ/ಮೇಲ್ಬಿಜಾರಣೆ ಹಾಗೂ ಜವಾಬ್ದಾರಿಯ ವಾಹಿನಿಗಳು	ಅಂತಿಮ ತೀವ್ರಾನ ತೆಗೆದುಕೊಳ್ಳಲ್ಪಟ್ಟಿ ಅಧಿಕಾರಿಯ ಹೆಸ್ತ
ಕ್ಲಿನಿಕಲ್ ಆಡಳಿತಾತ್ಮಕ	4 (1)(b)(ii) ನಲ್ಲಿ ವಹಿಸಿರುವ ಕರ್ತವ್ಯಗಳು	ಆಯು ಕಾರ್ಯಗಳ ಮೇಲೆ ಅವಲಂಬಿತವಾಗಿರುತ್ತದೆ	ಉಪ ಆಯುಕ್ತರು (ಆರೋಗ್ಯ)

**4 (1) (b)(iv) - ಕಾರ್ಯ ನಿರ್ವಹಿಸುವಲ್ಲಿ ಅನುಸರಿಸುವ ಮಾನದಂಡಗಳು :-**

ಕ್ರ. ಸಂ	ಕಾರ್ಯಗಳು/ಸೇವೆಗಳು	ಪ್ರಗತಿಗಾಗಿ ಅನುಸರಿಸುವ ಮಾನದಂಡಗಳು	ಸಮಯಾವಧಿ	ಮಾನದಂಡಗಳನ್ನು ಸೂಚಿಸುವ ದಾಖಿಲಾತಿಗಳು
1	ಕ್ಲಿನಿಕಲ್	1. ವಿಶ್ವ ಆರೋಗ್ಯ ಸಂಸ್ಥೆಯು ರೂಪಿಸಿರುವ ಚಿಕಿತ್ಸೆ ಮಾನದಂಡಗಳು ಹಾಗೂ ಸಾಫ್ಟ್‌ಓರ್ಡ್/ಪ್ರಿಸ್ಟ್ರೇಟ್ ವ್ಯಾಪ್ತಿಯ ಮುಸ್ತಕಗಳಲ್ಲಿನ ಮಾಹಿತಿಯಂತೆ ತಪಾಸಣೆ ಹಾಗೂ ಚಿಕಿತ್ಸೆಯನ್ನು ನೀಡಲಾಗುತ್ತದೆ.  2. ಆಡಳಿತಾತ್ಮಕ ಕಾರ್ಯನಿರ್ವಹಣೆಗೆ ಕೆ.ಸಿ.ಎಸ್.ಆರ್, ಕೆ.ಎಂ.ಸಿ ಕಾರ್ಡಿ, ಕನಾರ್ಟಿಕ ಮೆಡಿಕಲ್ ರೂಲ್ಸ್, ಸಿಸಿಎ ರೂಲ್ಸ್ ಹಾಗೂ ಮೇಲಾದಿಕಾರಿಗಳು ಕಾಲಕಾಲಕ್ಕೆ ನೀಡುವ ಸುತ್ತೂರ್ಲೇ, ಸೂಚನೆಗಳು ಹಾಗೂ ಆರೋಗ್ಯ, ಮುಖ್ಯವಾಗಿ ಮಾನವೀನತೆಯ ಆಧಾರದ ಮೇಲೆ ಕಾರ್ಯ ನಿರ್ವಹಣೆ.	ತುರ್ತು ಸೇವೆ/ ಇನ್ ಟ್ರೇನ್ ಸೇವಾ ಸೌಲಭ್ಯ	ವಿಶ್ವ ಆರೋಗ್ಯ ಸಂಸ್ಥೆ ನಿಯಮಗಳು ಹಾಗೂ ವ್ಯಾಪ್ತಿಯ ಮುಸ್ತಕಗಳು
2	ಆಡಳಿತಾತ್ಮಕ	ಕಡತದಲ್ಲಿನ ವಿಷಯದ ಮೇಲೆ ನಿರ್ಧರಿತವಾಗುತ್ತದೆ.	ಕೆ.ಸಿ.ಎಸ್.ಆರ್, ಕೆ.ಎಂ.ಸಿ ಕಾರ್ಡಿ, ಕನಾರ್ಟಿಕ ಮೆಡಿಕಲ್ ರೂಲ್ಸ್, ಸಿಸಿಎ ರೂಲ್ಸ್ ಹಾಗೂ ಮೇಲಾದಿಕಾರಿಗಳು ಕಾಲಕಾಲಕ್ಕೆ ನೀಡುವ ಸುತ್ತೂರ್ಲೇ, ಸೂಚನೆಗಳು ಹಾಗೂ ಆರೋಗ್ಯ, ಮುಖ್ಯವಾಗಿ ಮಾನವೀನತೆಯ ಆಧಾರದ ಮೇಲೆ ಕಾರ್ಯ ನಿರ್ವಹಣೆ.	

**4 (1)(b)(v)- ಅಸ್ತಿತ್ವಯ ಕಾರ್ಯಗಳನ್ನು ನೇರವೇರಿಸುವುದಕ್ಕಾಗಿ, ಅಸ್ತಿತ್ವಯಲ್ಲಿರುವ ಅಥವಾ ಅದರ ನಿಯಂತ್ರಣಾದಲ್ಲಿರುವ ಅಥವಾ ಅದರ ಉದ್ಯೋಗಿಗಳು ಒಳಗೊಂಡಿರುವ ನಿಯಮಗಳು, ಕ್ರಮಗಳು, (ವಿನಿಯೋಗಗಳು), ಅನುಸೂಚಿಗಳು, ಕೈಪಿಡಿಗಳು ಮತ್ತು ದಾಖಿಲೆಗಳ ವಿವರಗಳು:-**

ಕ್ರ.ಸಂ	ಉದ್ಯೋಗಿಗಳು ಒಳಗೊಂಡಿರುವ ನಿಯಮಗಳು, ಕ್ರಮಗಳು, (ವಿನಿಯೋಗಗಳು), ಅನುಸೂಚಿಗಳು, ಕೈಪಿಡಿಗಳು ಮತ್ತು ದಾಖಿಲೆಗಳ ಪಟ್ಟಿ	ಕಾರ್ಯ ಮತ್ತು ನಿಯಮಗಳು
1	ಕೆ.ಸಿ.ಎಸ್.ಆರ್	ಸರ್ಕಾರಿ ನೌಕರರ ಸೇವೆಗಳ ನಿಯಮಾವಳಿಗಳು
2	ಕೆ.ಎಂ.ಸಿ ಕಾರ್ಡಿ	ಬೃ.ಬೆಂ.ಮ.ಪಾಲೆಕೆಯ ಮುನಿಸಿಪಲ್ ನಿಯಮಾವಳಿಗಳು (ರೂಲ್ಸ್)
3	ಕೆ.ಎಫ್.ಸಿ	ಹಣಕಾಸಿನ ವಿಷಯಗಳು
4	ಕನಾರ್ಟಿಕ ಮೆಡಿಕಲ್ ರೂಲ್ಸ್	ವ್ಯಾಪ್ತಿಯ ವೆಚ್ಚ ಮರುಪಾವಡಿ
5	ಸಿಸಿಎ ರೂಲ್ಸ್	ಅಧಿಕಾರಿ / ಸಿಬ್ಬಂದಿಗಳು ಅನುಸರಿಸಬೇಕಾದ ಸಿ.ಸಿ.ಎ.ರೂಲ್ಸ್
6	ಕೆ.ಟಿ.ಟಿ.ಎ. ಕಾರ್ಡಿ	ಜಿಪ್ರಿಡಿಗಳು ಮತ್ತು ಉಪಕರಣಗಳು ಖರೀದಿಸಲು ಅನುಸರಿಸ ಬೇಕಾದ ನಿಯಮಗಳು
7	ಆರ್.ಟಿ.ಎ. ಕಾರ್ಡಿ	ಮಾಹಿತಿ ಹಕ್ಕು ಕಾರ್ಡ್ ನಿಯಮಾವಳಿಗಳು

**4 (1) (b) (vi)- ಅಸ್ತಿತ್ವಯಲ್ಲಿ ನಿರ್ವಹಿಸುತ್ತಿರುವ ದಸ್ತಾ ವೇಜುಗಳ ಪಟ್ಟಿ(ಮಾಹಿತಿ ಹಕ್ಕು ಅಧಿನಿಯಮದಿಂದಲ್ಲಿ ಕೆಳಾಗಿಂಗೋ ಹಾಗೂ ಇಂಡಿಕ್ಟಿಂಗೋ ಮಾಡಲಾಗಿದೆ).**

ಪ್ರವರ್ಗ ‘ಎ’

ದಸ್ತು ವೇಜನ ಪ್ರವರ್ಗ	ದಸ್ತು ವೇಜನ ಹೆಸರು	ದಸ್ತು ವೇಜನ ಜವಾಬ್ದಾರರು
ಪ್ರವರ್ಗ ‘ಎ’	ಪ್ರಸೂತಿ ದಾಖಿಲಾತಿ ಮುಸ್ತಕ	ಡಾ.ಮಾಲ ಎಂ ಕೆ
	ಜನನ ಮತ್ತು ಮರಣ ನೋಂದಣಿ ಮುಸ್ತಕ	
	ಇಂಡಂಟ್ ಮುಸ್ತಕ	
	ನಿಯೋಜನೆ ಕಡತ	
	ವರ್ಗಾವಣೆ ಕಡತ	
	ಸುತ್ತೂಲಗಳು	
	ಸೇವಾ ಮುಸ್ತಕಗಳು (ಹಳೆಯ + ಹೊಸ)	
	ಬಟವಾಡ ಮುಸ್ತಕಗಳು	

ಪ್ರವರ್ಗ ‘ಬಿ’

ದಸ್ತು ವೇಜನ ಪ್ರವರ್ಗ	ದಸ್ತು ವೇಜನ ಹೆಸರು	ದಸ್ತು ವೇಜನ ಜವಾಬ್ದಾರರು
ಪ್ರವರ್ಗ ‘ಬಿ’	ವಾಹನ ದುರಃ/ಪೆಚ್ಚೋಲ್/ಡೀಸಲ್/ರಿಪೇರಿ/ ರಸೀದಿಗಳ, ಕೆ.ಜಿ.ಡಿ. ವಿಮಾನ ದಾಖಿಲಾತಿ ಮುಸ್ತಕಗಳು	ಡಾ. ರಮೇಶ್
	ಹಬ್ಬದ ಮುಂಗಡ ವಿವರಣೆ ಮುಸ್ತಕ	
	ಕಾನೂನು ಕಡತಗಳು	
	ಲೈಕ್ ಪರಿಶೋಧನೆ ವರದಿ ಮುಸ್ತಕ	
	ಬಳಕೆ ದಾರರ ಶುಲ್ಕದ ಮುಸ್ತಕ	
	<ul style="list-style-type: none"> <li>• ಚಲನ್ ಮುಸ್ತಕ</li> <li>• ನಗದು ಮುಸ್ತಕ</li> <li>• ಬ್ಯಾಂಕ್ ಪಾಸ್ ಬುಕ್</li> <li>• ರಶೀದಿ ಮುಸ್ತಕದ ಕೌಟರ್ ಫಾಯ್ದ್</li> </ul>	
	ದಾಸ್ತಾನು ದಾಖಿಲಾತಿ ಮುಸ್ತಕ	

ಪ್ರವರ್ಗ ‘ಷಿ’

ದಸ್ತು ವೇಜನ ಪ್ರವರ್ಗ	ದಸ್ತು ವೇಜನ ಹೆಸರು	ದಸ್ತು ವೇಜನ ಜವಾಬ್ದಾರರು
ಪ್ರವರ್ಗ ‘ಷಿ’	ಬಟವಾಡಯ ವೇತನಶ್ರೇಣಿ ವಿವರಣೆ ಮುಸ್ತಕ	ಡಾ. ಎಂ.ಕೆ ಮಾಲ

ಪ್ರವರ್ಗ ‘ಡಿ’

ದಸ್ತು ವೇಜನ ಪ್ರವರ್ಗ	ದಸ್ತು ವೇಜನ ಹೆಸರು	ದಸ್ತು ವೇಜನ ಜವಾಬ್ದಾರರು
ಪ್ರವರ್ಗ ‘ಡಿ’	ಫಿ.ಆರ್. ಮುಸ್ತಕ	ಕಳ್ಳೇರಿ ಗುಮಾಸ್ತರು
	ಟಿಪಾಲು ಮುಸ್ತಕ	
	ಹಾಜರಾತಿ ಮುಸ್ತಕ	
	ವ್ಯಾಡ್‌ಕ್ಲೀಯ ವೆಚ್ಚ ಮರುಪಾವತಿ ಕಡತಗಳ ಮುಸ್ತಕ	
	ಡಿ.ಸಿ. ಬಿಲ್ ಮುಸ್ತಕ	
	ಲಾಗ್ ಮುಸ್ತಕ	
	ಅಂತಿಮ ವೇತನ ಪ್ರಮಾಣ ಪತ್ರ ಮುಸ್ತಕ	
	ಹೊರರೋಗಿಗಳ ದಾಖಿಲಾತಿ ಮುಸ್ತಕ	
	ಒಳರೋಗಿಗಳ ನೋಂದಣಿ ದಾಖಿಲಾತಿ ಮುಸ್ತಕ	
	ಗಭಿಣೆ ಸ್ಕೀಯರ ನೋಂದಣಿ ಮುಸ್ತಕ	
	ದೂಡ್ ಶಸ್ತ್ರ ಜಿಕ್ಕೆಯ ಮುಸ್ತಕ	
	ಸಣ್ಣ ಶಸ್ತ್ರ ಜಿಕ್ಕೆಯ ಮುಸ್ತಕ	

ಪ್ರವರ್ಗ ‘ಇ’

ದಸ್ತಾ ವೇಚಿನ ಪ್ರವರ್ಗ	ದಸ್ತಾ ವೇಚಿನ ಹೆಸರು	ದಸ್ತಾ ವೇಚಿನ ಜವಾಬ್ದಾರರು
ಪ್ರವರ್ಗ 'ಇ'	<p>ಮಾಹಿತಿ ಹಕ್ಕು ಕಾಯ್ದೆ ಮುಸ್ತಕೆ</p> <p>ಸಾಂದರ್ಭಿಕ ರಚನೆ ಮುಸ್ತಕೆ</p> <p>ನಾಯಿ ಕಡಿತದ ಮುಸ್ತಕೆ</p> <p>ಹರಿಗೆಯ ಕೇಸ್ ಶೀಟ್</p> <p>(ಹರಿಗೆ + ಶ್ರೀ ಚಿಕಿತ್ಸೆ + ಸಂತಾನ ಹರಣ ಶ್ರೀ ಚಿಕಿತ್ಸೆಯ ಕೇಸ್ ಶೀಟ್)</p> <p>ವೈದ್ಯಕೀಯ ಗಭರ್ ಹಾತ ಮುಸ್ತಕೆ</p> <p>ಕಾಪ್ರೋ-ಟಿ ಅಳವಡಿಕೆಯ ಮುಸ್ತಕೆ</p> <p>ಪ್ರಯೋಗಾಲಯ ಮುಸ್ತಕೆ</p> <p>ರೋಗಿಗಳ ಶಿಥಾರಸ್ಟ ಮುಸ್ತಕೆ</p> <p>ದೂರು ಅಜ್ಞಾಗಳ ಕಡತ</p> <p>ಅನುಪಯುಕ್ತ ವಸ್ತುಗಳ ಮುಸ್ತಕೆ</p> <p>ಸ್ಕ್ಯಾನಿಂಗ್ ಮುಸ್ತಕೆ</p> <p>ವೈದ್ಯರ ಕರೆ ಮುಸ್ತಕೆ</p>	ಕಳೆರಿ ಗುಮಾಸ್ತರು

4 (1) (b) (vii) – ಅಸ್ತ್ರತ್ಯಯ ಕಾಯ್ದಾನೆತಿಯ ರಚನೆ ಅಥವಾ ಅದರ ಅನುಷಾಸಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರೆಂದನೆ ಸಮಾಲೋಚಿಸಲು ಅಥವಾ ಅದರ ಪ್ರಾತಿನಿಧಿಯಿರುವಂತೆ ಮಾಡಲು ಇರುವಂಥ ಯಾವುದೇ ವ್ಯವಸ್ಥೆಯ ವಿವರಗಳು :-

ಅಸ್ತ್ರ ಸಲಹಾ/ದೂರುಪಟ್ಟಿಗೆಯನ್ನು ಇರಿಸಲಾಗಿದೆ. ಹಾಗೂ ಅದರ ಮೇಲೆ ವೈದ್ಯಕೀಯ ಹಾಗೂ ಅಧಿಕೃತರ ದೂರವಾಣಿ ಸಂಪೂರ್ಣಗಳನ್ನು ನಮೂದಿಸಿದೆ. ಅಗಿಂದಾಗ್ಗೆ ಅದನ್ನು ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಸ್ಥಳೀಯ ಮುಖಿಂಡರು, ಹಾಲಿ ಹಾಗೂ ಮಾಡಿ ಶಾಸಕರು ಮತ್ತು ಪಾಲಿಕಾ ಸದ್ಯಸರು, ವಾದ್ಯ ಕಮಿಟಿ ಮೇಂಬರ್ ಮತ್ತು ಸಂದರ್ಶಕ ಸಮಿತಿ ಮಂಡಳಿ ಇವರಾಗಳ ಸಲಹೆ ಹಾಗೂ ಸೂಕ್ತನಾಗಳನ್ನು ಪಾಲಿಸಲಾಗುತ್ತಿದೆ. ಪ್ರತಿ ಮಂಡಳಿ ತಿಂಗಳಿಗೆ ಹಾಗೂ ಅವಕ್ಷೇಪಿದ್ದಲ್ಲಿ ಆಗಿಂದಾಗ್ಗೆ ಸಂದರ್ಶಕ ಸಮಿತಿಯ ಸಭೆ ನಡೆಸಲಾಗುತ್ತದೆ ಅದರಲ್ಲಿ ಸಂಬಂಧ ಪಟ್ಟಿ ಅಧಿಕೃತರು ಹಾಗೂ ಎಲ್ಲಾ ವೈದ್ಯರು ಹಾಜರಾಗಿ, ಆ ಸಭೆಯ ಸೂಚನೆ, ಸಲಹೆ ಹಾಗೂ ತಿಮಾನಗಳನ್ನು ಅನುಷ್ಠಾನಕ್ಕೆ ತರಲಾಗುತ್ತದೆ.

4 (1) (b) (viii)- ಮಂಡಳಿಗಳು, ಪರಿಷತ್ತುಗಳು, ಸಮಿತಿಗಳು ಅಥವಾ ಇತರ ನಿಕಾಯಗಳೂ ಮತ್ತು ಅದರ ಭಾಗವಾಗಿ ಅಥವಾ ಅದರ ಸಲಹೆಯ ಉದ್ದೇಶಕ್ಕಾಗಿ ರಚನಾದ ಇಬ್ಬು ಅಥವಾ ಹೆಚ್ಚು ವಚ್ಚೆಗಳನ್ನು ಇನ್‌ಹಾಂಡ್ ಮಂಡಳಿಗಳ, ಪರಿಷತ್ತುಗಳ, ಸಮಿತಿಗಳ ಮತ್ತು ಇತರ ನಿಕಾಯಗಳ ಸಚಿವರು ಸಾರ್ವಜನಿಕರಿಗೆ ಮುಕ್ತವಾಗಿರುತ್ತವೆಯೇ ಅಥವಾ ಅಂತಹ ಸಚಿವರು ನಡವಳಿಗಳು ಸಾರ್ವಜನಿಕರಿಗೆ ದೊರೆಯುತ್ತವೆಯೇ ಎಂಬುದರ ವಿವರಪಟ್ಟಿಕೆ:

ಮಂಡಳಿಗಳು, ಪರಿಷತ್ತುಗಳು, ಸಮಿತಿಗಳು ಅಥವಾ ಇತರ ನಿಕಾಯಗಳ ಹೆಸರು	ಸದಸ್ಯರಾಗಳು	ಅಧಿಕಾರಗಳು ಮತ್ತು ಕಾಯ್ದೆ ಚಟುವಟಿಕೆಗಳು	ಸಾರ್ವಜನಿಕರಿಗೆ ಸಚಿವರು ದಾಜರಾಗಲು/ಸಚಿವ ನಡಾವಳಿಗಳನ್ನು ಪಡೆಯಲು ಸೌಲಭ್ಯವಿದೆಯೇ
ಸಂದರ್ಶಕರ ಸಮಿತಿ	<p><u>ಬೃ.ಬೆಂ.ಮು.ಪಾಲಿಕೆಯ</u> <u>ಸದಸ್ಯರು, ಸಮಾಜ</u> <u>ಸೇವಕರು, ಗೌರವಾನ್ವಯ</u> <u>ವೈದ್ಯಗಳು, ಸ್ವಯಂ ಸೇವಾ</u> <u>ಸಂಸ್ಥೆಗಳು</u></p>	<ul style="list-style-type: none"> <li>ತ್ವರಿತವಾಗಿ ಪರಿಶೀಲನೆ ಸಚಿವರು</li> <li>ವ್ಯಾಪ್ತಿಯಲ್ಲಿರುವ ಅಸ್ತ್ರತ್ಯಯ ಸೇವಾ ಸೌಲಭ್ಯಗಳ ಬಗ್ಗೆ ಪರಿಶೀಲನೆ</li> <li>ವ್ಯಾಪ್ತಿಯಲ್ಲಿರುವ ಅಸ್ತ್ರತ್ಯಯ ಸೇವಾ ಸೌಲಭ್ಯಗಳ, ಆಯವ್ಯಯ ಹಾಗೂ ಕಾಯ್ದೆಕ್ರಮಗಳ ಪ್ರಗತಿ ಪರಿಶೀಲನೆ</li> <li>ಸೇವಾ ಮಲ್ಲದ ಜಮಾ ಮತ್ತು ವಚ್ಚೆಗಳ ಪರಿಶೀಲನೆ ಹಾಗೂ ವಿರೀದಿಗೆ/ಸೇವಾ ಮಲ್ಲದ ಬಳಕೆಗೆ ಅನುಮೋದನೆ</li> <li>ಸಂಪನ್ಮೂಲಗಳ ಕ್ಷೇತ್ರೀಕರಣ</li> <li>ಸಾರ್ವಜನಿಕರ ದೂರಾಗಳ ಪರಿಶೀಲನೆ, ವಿಚಾರಣೆ ಹಾಗೂ ಸಮಸ್ಯೆಗಳನ್ನು ಬಗೆಹರಿಸುವಿಕೆ</li> <li>ಅಸ್ತ್ರತ್ಯಯ ಸರ್ವತೋಮುಖ ಅಭಿವೃದ್ಧಿಗೆ ಸಲಹೆಗಳು</li> <li>ಇನ್ನಿತರೆ ಸಂಬಂಧಿಸಿದ ವಿಷಯಗಳಿಗೆ ಸಲಹೆಗಳು.</li> </ul>	ಹೊದು

4(1) (b) (ix) ನಿಯಮಾನುಸಾರ ಅಧಿಕಾರಿಗಳು ಮತ್ತು ಸಿಟಿಂಡಿ ವರ್ಗದವರು ಪಡೆಯುತ್ತಿರುವ ಮಾರ್ಕೆಟಿಂಗ್ ವೇತನದ ವಿವರಗಳು. (ಬಿಟ್ಟಾಡೆ ಮುಸ್ತಕದ ಪ್ರಕಾರ)

ಕ್ರ. ಸಂ	ಹೆಸರು ಮತ್ತು ಮದ್ದೆ	ವೇತನ ಶ್ರೇಣಿ	ಮೂಲ ವೇತನ
1	ಡಾ// ಎನ್ ಸುಮಿತ್ರಾ ಪ್ರಭಾರ ವೈದ್ಯಕೀಯ ಅಧಿಕೃತರು	28100 - 50100	36300
2	ಡಾ// ಎಂ ಕ ಮಾಲ ಸ್ಕ್ರಿರೋಗ ತಜ್ಜರು	28100 - 50100	36300

3	ಡಾ// ರಮೇಶ್ ಮಕ್ಕಳ ತಜ್ಜರು (ಬಂಡಿ)	28100 - 50100	36300
4	ಡಾ// ಕೆ ಅನಿತಾ ಸೀರೋಗ ತಜ್ಜರು	28100 - 50100	36300
5	ಡಾ// ಶೋಭರಾಣಿ ಅರವಳಿಕ ತಜ್ಜರು	28100 - 50100	36300
6	ಭಾಗ್ಯಲಕ್ಷ್ಮಿ ಶುಶ್ರಾವೆ	12500-24000	14900
7	ಪರ್ಮೀಳಾ ಶುಶ್ರಾವೆ	12500-24000	14900
8	ರಾಧ .ಎಸ್ ಕಿ ಮು ಆ ಸು	12500-24000	14900
9	ಲಲಿತಾ ಪ್ರದೀಪ್	14550 - 26700	17650
10	ವಲರ್ಮತಿ ಆಯಾ	9600 - 14450	12250
11	ಸುರೇಶ್ ಜವಾನ	9600 - 14450	12250
12	ರಾಮು ಚಾಲಕ	14550 - 26700	15250
13	ಜಯರಾಂ ಚಾಲಕ	14550 - 26700	15250

**4 (1) (b) (x)- ಅರೋಗ್ಯಾಧಿಕಾರಿ ಕೇಂದ್ರದ ಅಧಿಕಾರಿ ಮತ್ತು ಸಿಟಿಂದಿ ವರ್ಗದವರ ನಿರ್ದೇಶಿಕೆ (ಬಟವಾಡೆ ವಹಿಯ ಅನುಷಾರ)**

ಕ್ರ.ಸಂ.	ಹಸರು ಮತ್ತು ಹುದ್ದೆ	ಕಣೇರಿ ವಿಳಾಸ	ದೂರವಾಣಿ ಸಂಖ್ಯೆ
1	ಡಾ// ಎನ್ ಸುಮಿತ್ರಾ ಪ್ರಥಾರ ವೈ. ಅಧಿಕೆಕರು.	ಅಲಸೂರು ರೆಫರಲ್ ಆಸ್ಟ್ರೆ, ಕೇಂಪ್ಲಾಸ್ ರಸ್ಟ್, ಅಲಸೂರು ಬೆಂಗಳೂರು - 560 008	2297587 9845453573
2	ಡಾ// ಎಂ ಕೆ ಮಾಲ ಸೀರೋಗ ತಜ್ಜರು	ಅಲಸೂರು ರೆಫರಲ್ ಆಸ್ಟ್ರೆ, ಕೇಂಪ್ಲಾಸ್ ರಸ್ಟ್, ಅಲಸೂರು ಬೆಂಗಳೂರು - 560 008	22975876 9480685154
3	ಡಾ// ರಮೇಶ್ ಮಕ್ಕಳ ತಜ್ಜರು	ಅಲಸೂರು ರೆಫರಲ್ ಆಸ್ಟ್ರೆ, ಕೇಂಪ್ಲಾಸ್ ರಸ್ಟ್, ಅಲಸೂರು ಬೆಂಗಳೂರು - 560 008	22975876 9845074446
4	ಡಾ// ಕೆ ಅನಿತಾ ಸೀರೋಗ ತಜ್ಜರು	ಅಲಸೂರು ರೆಫರಲ್ ಆಸ್ಟ್ರೆ, ಕೇಂಪ್ಲಾಸ್ ರಸ್ಟ್, ಅಲಸೂರು ಬೆಂಗಳೂರು - 560 008	22975876
5	ಡಾ// ಶೋಭರಾಣಿ ಅರವಳಿಕ ತಜ್ಜರು	ಅಲಸೂರು ರೆಫರಲ್ ಆಸ್ಟ್ರೆ, ಕೇಂಪ್ಲಾಸ್ ರಸ್ಟ್, ಅಲಸೂರು ಬೆಂಗಳೂರು - 560 008	22975876
6	ಭಾಗ್ಯಲಕ್ಷ್ಮಿ ಶುಶ್ರಾವೆ	ಅಲಸೂರು ರೆಫರಲ್ ಆಸ್ಟ್ರೆ, ಕೇಂಪ್ಲಾಸ್ ರಸ್ಟ್, ಅಲಸೂರು ಬೆಂಗಳೂರು - 560 008	22975876

7	ಪ್ರಮೇಳಾ ಶುಕ್ಲಾತ್ಮಕಿ	ಅಲಸೂರು ರೆಫರಲ್ ಆಸ್ಟ್ರೆ, ಕೇಂಪ್ಲಾಡ್ ರಸ್ತೆ, ಅಲಸೂರು ಬೆಂಗಳೂರು - 560 008	22975876
8	ರಾಧ್ ಎಸ್ ಕಿ ಮು ಆ ಸ	ಅಲಸೂರು ರೆಫರಲ್ ಆಸ್ಟ್ರೆ, ಕೇಂಪ್ಲಾಡ್ ರಸ್ತೆ, ಅಲಸೂರು ಬೆಂಗಳೂರು - 560 008	22975876
9	ಲಲಿತಾ ಪ್ರ.ದ.ಸ	ಅಲಸೂರು ರೆಫರಲ್ ಆಸ್ಟ್ರೆ, ಕೇಂಪ್ಲಾಡ್ ರಸ್ತೆ, ಅಲಸೂರು ಬೆಂಗಳೂರು - 560 008	22975876
10	ವಲರ್ ಮತ್ತಿ ಆಯಾ	ಅಲಸೂರು ರೆಫರಲ್ ಆಸ್ಟ್ರೆ, ಕೇಂಪ್ಲಾಡ್ ರಸ್ತೆ, ಅಲಸೂರು ಬೆಂಗಳೂರು - 560 008	22975876
11	ಸುರೇಶ್ ಜವಾನ	ಅಲಸೂರು ರೆಫರಲ್ ಆಸ್ಟ್ರೆ, ಕೇಂಪ್ಲಾಡ್ ರಸ್ತೆ, ಅಲಸೂರು ಬೆಂಗಳೂರು - 560 008	22975876
12	ರಾಮು ಚಾಲಕ	ಅಲಸೂರು ರೆಫರಲ್ ಆಸ್ಟ್ರೆ, ಕೇಂಪ್ಲಾಡ್ ರಸ್ತೆ, ಅಲಸೂರು ಬೆಂಗಳೂರು - 560 008	22975876
13	ಜಯರಾಂ ಚಾಲಕ	ಅಲಸೂರು ರೆಫರಲ್ ಆಸ್ಟ್ರೆ, ಕೇಂಪ್ಲಾಡ್ ರಸ್ತೆ, ಅಲಸೂರು ಬೆಂಗಳೂರು - 560 008	22975876

4 (1) (b) (xi) - 2010–11 ನೇ ಯಾವ ಆಯವ್ಯಾಯದಲ್ಲಿ ಲೆಕ್ಕ ಶೀರ್ಷಿಕೆಯಡಿಯಲ್ಲಿ ನಿಗದಿಪಡಿಸಲಾದ ಅನುದಾನದ ಕ್ರಮಗಳು :–

14- ಅರೋಗ್ಯ ವೈದ್ಯಕೀಯ.

4 (1) (b) (xii) - ಹಂಡಿಕೆ ಮಾಡಲಾದ ಮೊಬಿಲಿಗ್ಸ್‌ನೊಂದು, ಸಹಾಯ ಧನ ಕಾರ್ಯಕ್ರಮಗಳ ಜಾರಿಯ ವಿಧಾನಗಳನ್ನು ಮತ್ತು ಅಂತಹ ಕಾರ್ಯಕ್ರಮಗಳ ಫಲಾನುಭವಿಗಳ ವಿವರಗಳು :–

ಜನನಿ ಸುರಕ್ಷೆ ಯೋಜನೆ ಅಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ರೂ.600 ರ ಚೆಕ್ ವಿತರಿಸಲಾಗುತ್ತಿದೆ. ಪಾಲೀಕೆಯ ಆಸ್ಟ್ರೆಗಳಲ್ಲಿ ಹೆರಿಗೆಯಾದ ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ಮದಿಲು ಕಿಟ್ ವಿತರಿಸಲಾಗುತ್ತಿದೆ. ಕುಟುಂಬ ಯೋಜನೆ ಅಡಿಯಲ್ಲಿ ಅರ್ಹ ಸಂತಾನ ಹರಣ ತಸ್ತ ಚಿಕ್ಕೆಗೊಳಾದ ಫಲಾನುಭವಿಗಳಿಗೆ ಹೋತ್ತಾಗ ಧನ ವಿತರಿಸಲಾಗುತ್ತಿದೆ.

4 (1) (b) (xiii) - ಆಸ್ಟ್ರೆಯಲ್ಲಿ ನೀಡಿರುವ ರಿಯಾಯಿತಿಗಳನ್ನು, ಅನುಮತಿ ಪತ್ರಗಳನ್ನು ಅಥವಾ ಅಧಿಕಾರಿ ಪತ್ರಗಳನ್ನು ಪಡೆಯುವವರ ವಿವರಗಳು:–

ಒಡತನದ ರೇಖೆಗಿಂತ ಕೆಳಗಿರುವವರು, ಸಂದರ್ಶಕ ಸಮಿತಿಯಿಂದ ಸೂಚಿಸಲ್ಪಟ್ಟ ವ್ಯಕ್ತಿಗಳು, ಹಾಗೂ ಮೇಲಾಧಿಕಾರಿಗಳ ಅನುಮತಿಯೊಂದಿಗೆ ಬಡ ವ್ಯಕ್ತಿಗಳಿಗೆ ಆಸ್ಟ್ರೆಯ ಸೇವಾ ತುಲ್ಯವನ್ನು ಮನ್ಯಾ ಮಾಡಲಾಗುತ್ತದೆ.

ಕ್ರ.ಸಂ	ಷ್ಟೋಕ್ತಿ ದಾರರ ವಿವರಗಳು	ಪಡೆಯುತ್ತಿರುವ ಸೌಲಭ್ಯಗಳ ವಿವರಗಳು	ಅನುದಾನದ ದಿನಾಂಕ	ಅನುದಾನ ನೀಡುತ್ತಿರುವ ಅಧಿಕಾರಿಗಳು
1	ಬಿ.ಪಿ.ಎಲ್.ಹಾಗೂ ಅಂತ್ಯೋದಯ ಜೀಟ್ ಮೊಂದಿರುವವರು	ಸೇವಾ ತುಲ್ಯದಿಂದ ವಿನಾಯಿತಿ	-	ಮಾನ್ಯ ಅಯುಕ್ತರ ಆರ್ಥಿಕ ಮೇರೆಗೆ

4 (1) (b) (xiv) - ಆಸ್ಟ್ರೆಯಲ್ಲಿ ಲಭ್ಯವಿರುವ ಅಥವಾ ಅದು ಹೊಂದಿರುವ ವಿದ್ಯುನ್‌ನಾನ್ ರೂಪಕ್ಕೆ ಪರಿವರ್ತಿತಿರುವ, ಮಾಹಿತಿಗೆ ಸಂಬಂಧಿಸಿದ ವಿವರಗಳು :–

- ಶ್ರೀರಾಮಪುರ ರೆಫರಲ್ ಆಸ್ಟ್ರೆಯ ವ್ಯಾಪಿಯ ರೆಫರಲ್ ಹಾಗೂ ಹೆರಿಗೆ ಆಸ್ಟ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ/ಸಿಬ್ಬಂಧಿಗಳ ವೇತನ, ಆಸ್ಟ್ರೆಗಳ ವಾರ್ಷಿಕ ಅಯವ್ಯಾಯ, ಆಸ್ಟ್ರೆಗಳ ವಿದ್ಯುತ್, ನೀರು ಸರಬರಾಜು, ಇಂಧನ, ದೂರವಾಣಿ ಡಿ.ಸಿ. ಬಿ.ಆರ್. ಗಳ ಮಾಹಿತಿಗಳು ವಿದ್ಯುನ್‌ನಾನ್ ರೂಪದಲ್ಲಿವೆ.
- ಶ್ರೀರಾಮಪುರ ರೆಫರಲ್ ಆಸ್ಟ್ರೆಯ ವ್ಯಾಪಿಯ ರೆಫರಲ್ ಹಾಗೂ ಹೆರಿಗೆ ಆಸ್ಟ್ರೆಗಳಲ್ಲಿ ಸಂಖ್ಯಾತ ಜನನ ಹಾಗೂ ಮರಣಗಳ ಸೋಂದಣೆ ಮತ್ತು ಪ್ರಮಾಣ ಪತ್ರ ವಿತರಣೆ.

4 (1) (b) (xv) - ಆಸ್ಟ್ರೆಯ ಸೇವಾ ಸೌಲಭ್ಯಗಳ ಬಗ್ಗೆ ಅರಿಯಲು ಸಾರ್ವಜನಿಕರಿಗೆ ಲಭ್ಯವಿರುವ ಮಾಹಿತಿಯ ವಿವರಗಳು :–

ಸೌಲಭ್ಯ	ವಿವರಗಳು ಲಭ್ಯವಿರುವ ಸ್ಥಳ	ಲಭ್ಯವಿರುವ ಮಾಹಿತಿಗಳ ವಿವರಗಳು
ತಾಯಿ ಮತ್ತು ಮಕ್ಕಳ ಸೇವಾ ಸೌಲಭ್ಯಗಳು (ತಾ.ಮ.ಕ.ಕ)	<ul style="list-style-type: none"> <li>ಆಸ್ತ್ರೆಯ ಹೊರದೋಗಿ ವಿಭಾಗದ ಸೂಚನಾ ಫಲಕದಲ್ಲಿ ವಿವರಗಳನ್ನು ಪ್ರಕಟಿಸಲಾಗಿದೆ.</li> <li>ನಾಗರೀಕರ ಹಕ್ಕುಗಳು ವಿವರಗಳನ್ನೊಳಗೊಂಡ ಕರಪತ್ರಗಳು(Citizens Charters)</li> <li>ಆರೋಗ್ಯ ಸಮಾಜಾರ ವಾಹಿನಿ, ತ್ರೈಮಾಸಿಕ ಪತ್ರಿಕೆ.</li> </ul>	<ul style="list-style-type: none"> <li>ಹೊರ ಮತ್ತು ಒಳ ರೋಗಿಗಳಿಗೆ ನೀಡುವ ಸೇವಾ ಸೌಲಭ್ಯಗಳು</li> <li>ಸೇವಾ ಶಲ್ಕು ವಿವರಗಳು</li> <li>ಜನನಿ ಸುರಕ್ಷೆ ಯೋಜನೆ</li> <li>ಮಡಿಲು ಯೋಜನೆ</li> <li>ಸಂತಾನ ಹರಣ ಶಸ್ತ್ರ ಚಿಕಿತ್ಸೆಗೆ ನೀಡುವ ಪ್ರೋತ್ಸಾಹ ಧನದ ವಿವರಗಳು</li> <li>ಲಭ್ಯವಿರುವ ಜಿಷ್ಣಿಗಳ ಪಟ್ಟಿ</li> <li>ಆಸ್ತ್ರೆಯ ಕಾರ್ಯಕ್ರಮಗಳ ಪ್ರಗತಿಗಳ ವಿವರಗಳು</li> <li>ಜನನ ನೋಂದಣಿ ಮತ್ತು ಪ್ರಮಾಣ ಪತ್ರ ವಿಶರಣೆಗೆ ಸಂಬಂಧಿಸಿದ ವಿವರಗಳು</li> <li>ನಾಗರೀಕರ ಹಕ್ಕುಗಳು</li> </ul>

**4 (1) (b) (xvi) -ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರುಗಳು, ಪದನಾಮಗಳು ಮತ್ತು ಇತರ ವಿವರಗಳನ್ನು**

(ಅ). ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರುಗಳು)

ಕ್ರ.ಸಂ	ಸಾರ್ವಜನಿಕ ಮಾಹಿತಿ ಅಧಿಕಾರಿಯ ಹೆಸರು	ಹುದ್ದೆ	ಕಳೆರಿ ದೂರವಾಣಿ ಸಂಖ್ಯೆ ಮೊಬೈಲ್ ಸಂಖ್ಯೆ	ಇ-ಮೇಲ್ ಇಡಿ
1	ಡಾ// ಎನ್ ಸುಮಿತ್ರಾ ಹೆಚ್ ಅಧೀಕ್ಷಕರು ಅಲಸೂರು ರೆಫರಲ್ ಆಸ್ತ್ರೆ, ಕೇಂಬ್ರಿಡ್‌ ರಸ್ತೆ, ಅಲಸೂರು, ಬೆ-08	ಅಧೀಕ್ಷಕರು	ಕಳೆರಿ ಸಂ:08022975876ಮೊಬೈಲ್ ಸಂ: 9845453573	Ufwc.ulsoor08@gmail.com

(ಆ). ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರುಗಳು)

ಕ್ರ.ಸಂ	ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಯ ಹೆಸರು	ಹುದ್ದೆ	ಕಳೆರಿ ದೂರವಾಣಿ ಸಂಖ್ಯೆ ಮೊಬೈಲ್ ಸಂಖ್ಯೆ	ಇ-ಮೇಲ್ ಇಡಿ
1	ಡಾ// ರಮೇಶ್ ಮಕ್ಕಳ ತಜ್ಫರು ಅಲಸೂರು ರೆಫರಲ್ ಆಸ್ತ್ರೆ, ಕೇಂಬ್ರಿಡ್‌ ರಸ್ತೆ, ಅಲಸೂರು ಚೆಂಗಳೂರು – 560 008	ಮಕ್ಕಳ ತಜ್ಫರು	ಕಳೆರಿ ಸಂ:08022975876ಮೊಬೈಲ್ ಸಂ: 9480685154	Ufwc.ulsoor08@gmail.com

(ಇ). ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರುಗಳು)

ಕ್ರ.ಸಂ	ಮೊದಲನೆ ಮೇಲ್ನನ್ನಿ ಪ್ರಾಧಿಕಾರಿ	ಹುದ್ದೆ	ಕಣೆರಿ ದೂರವಾಣಿ ಸಂಪನ್ಮೂಲ ಮೊಬೈಲ್ ಸಂಖ್ಯೆ	ಇ-ಮೇಲ್ ಐಡಿ
1	ಡಾ॥ ಜಿ ಎಂ ವತ್ತಲಾ ಆರೋಗ್ಯಾಧಿಕಾರಿ (ಮೂ) ಕ್ಲಿನಿಕಲ್ 2ನೇ ಮಹಡಿ, ದಾಸಪ್ಪ ಅಸ್ಟ್ರೇಟ್ ಅವರಳ, ಬೆಂಗಳೂರು- 02	ಆರೋಗ್ಯಾಧಿಕಾರಿ (ಮೂ) (ಕ್ಲಿನಿಕಲ್)	ಕಣೆರಿ ಸಂ:08022120955 ಮೊಬೈಲ್ ಸಂ: 9880684128	

**4 (1) (b) (xvii) - ಸಾಮಾನ್ಯವಾಗಿ ಸಾರ್ವಜನಿಕರು ಕೇಳುವ ಮಾಹಿತಿಗಳನ್ನು ಹಾಗೂ ಸಾರ್ವಜನಿಕರಿಗೆ ಉಪಯುಕ್ತವಾಗುವ ಇತರೆ ಮಾಹಿತಿಗಳನ್ನು ಪ್ರಕಟಿಸತಕ್ಕದ್ದು. ತರುವಾಯ ಪ್ರತಿವರ್ಷ ಈ ಪ್ರಕಟಿಸಿಗಳನ್ನು ಅಂದಿನವರೆಗೂ ಪರಿಷ್ಕರಿಸತಕ್ಕದ್ದು.**

ಸದರಿ ಅಸ್ಟ್ರೇಟ್ ಸಂಬಂಧಿಸಿದಂತೆ ಸಾಮಾನ್ಯ ಮಾಹಿತಿಗಳನ್ನು ವೆಬ್‌ಸೈಟ್‌ನಲ್ಲಿ ಅಭಿವೃದ್ಧಿಸಲಾಗಿದೆ ([www.bbmp.gov.in](http://www.bbmp.gov.in)) ಹಾಗೂ ಸಾರ್ವಜನಿಕರು ಸಾಮಾನ್ಯವಾಗಿ ಕೇಳುವ ಮಾಹಿತಿಗಳನ್ನು ಮಾಹಿತಿಗಳನ್ನು ಶಿಫೆಜನ್ ಚಾಟ್‌ರ್‌ಗಳಲ್ಲಿ ಪ್ರಕಟಿಸಲಾಗಿದೆ. ಆರೋಗ್ಯಕ್ಕೆ ಸಂಬಂಧಿಸಿದ ಲೇಖನಗಳನ್ನು “ಆರೋಗ್ಯ ಸಮಾಚಾರ ವಾಹಿನಿ” ತ್ಯಾಘಾಸಿಕ ಪತ್ರಿಕೆಗಳಲ್ಲಿ ಪ್ರಕಟಿಸಲಾಗುತ್ತಿದೆ.

**ಪ್ರೇರ್ಣಾಕೀಯ ಅಧೀಕ್ಷಕರು**  
 ಅಲಸೂರು ರೆಫರಲ್ ಅಸ್ಟ್ರೇಟ್  
 ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ  
 ಬೆಂಗಳೂರು.